

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 11.
- 2. Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao, page No. 273.
- 3. Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchha Rayaru, page No. 85.
- 4. Ref.:** Samagra Dasa Sahitya, Samputa 3.2 published by Kannada & Culture Dept, Govt of Karnataka, Bengaluru, page No. 92.
- 5. Note:** Lyrics given without highlights are as per Ref. 1. The wordings in Ref. 2 are same as in Ref. 1. The lyrics given in Ref. 3 same as in Ref. 1 with few variations, which are not considered here. The wordings in Ref. 4 are same as in Ref. 3.
- 6. Note:** Singer has followed these lyrics.

ರಾಗ: ಬಾಗೇಶ್ವರಿ ತಾಳ: ಖಂಡಲಾಪು

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ || ಪ ||

ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿ
ಸವಿಯೂಟಗಳನುಂಡು ಭ್ರಮಿಸ ಬೇಡ
ಅವನ ಕೊಂದಿವನ ಕೊಂದರ್ಥವನು ಗಳಿಸುವರೆ
ಜವನ ದೂತರು ಬರುವ ಹೊತ್ತ ನೀನರಿಯೆ || 1 ||

ಮೊನ್ನೆ ಮದುವೆಯಾದೆನ್ನೆ ಕರೆವುದೊಂದೆರಡೆಮ್ಮೆ
ನಿನ್ನೆ ಕೊಂಡನು ಕ್ಷೇತ್ರ ಫಲವು ಬಹುದು
ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲು
ಬೆನ್ನ ಬಿಡುವಳೆ ಮೃತ್ಯು ವ್ಯರ್ಥ ಜೀವಾತ್ಮ || 2 ||

ಹೊಸ ಮನೆಯ ಕಟ್ಟಿದನು ಗೃಹ ಶಾಂತಿ ಮನೆಯೊಳಗೆ
ಬಸಿರಿ ಹೆಂಡತಿ ಮಗನ ಮದುವೆ ನಾಳೆ
ಹಸನಾಗಿ ಇದೆ ಬದುಕು ಸಾಯಲಾರೆನು ಎನಲು
ಕುಸುರಿದರಿಯದೆ ಬಿಡರು ಯಮನವರು ಆಗ || 3 ||

ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬ
ಮತ್ತೊಬ್ಬ ಮಗನ ಉಪನಯನ ನಾಳೆ
ಅರ್ತಿಯಾಗಿದೆ ಬದುಕು ಸಾಯಲಾರೆನು ಎನಲು
ಮೃತ್ಯು ಹೆಡತಲೆಯಲ್ಲಿ ನಗುತಿರ್ಪಳಯ್ಯ || 4 ||

ಅಟ್ಟಡಿಗೆಯುಣಲಿಲ್ಲ ಇಷ್ಟ ದರುಶನವಿಲ್ಲ
ಕೊಟ್ಟ ಸಾಲವ ಕೇಳ್ವ ಹೊತ್ತನರಿಯೆ
ಕಟ್ಟೆ ತುಂಬಿದ ಮೇಲೆ ಕ್ಷಣಮಾತ್ರ ಇರಲಿಲ್ಲ
ಅಷ್ಟರೊಳು ಪುರಂದರ ವಿಠಲನೆನು ಮನವೆ || 5 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಯಮನ ಅಟ್ಟಹಾಸವನ್ನು ಹೇಳುವ ನಿಟ್ಟಿನಲ್ಲೇ ದೈವಸ್ಮರಣೆಯ ನೆನಪನ್ನು ಎಳೆದು ತರುವುದು ಕವಿಯ ಉದ್ದೇಶ.

ಅಂತಕ - ಯಮ.

ದಿವ - ದಿವಾ, ಹಗಲು.

ಲಂಪಟ = ವಿಷಯಾಸಕ್ತ

ಕೊಂದು - ಹಿಂಸಿಸಿ.

ಕುಸುರಿದರಿ - ಕುಸುರಿ+ತರಿ. ಸಣ್ಣಸಣ್ಣದಾಗಿ ಕತ್ತರಿಸಿಹಾಕು, ಕೊಚ್ಚು.

ಅರ್ತಿಯಾಗಿದೆ ಬದುಕು - ಅರ್ಥಿಯಾಗಿದೆ ಬದುಕು, ಜೀವನವು ಸೊಗಸಾಗಿದೆ (ಅಲ್ಪಿ=ಪ್ರೀತಿ, ಹಿತ).

ಹೆಡತಲೆ - ಪೆಡದಲೆ, ತಲೆಯ ಹಿಂಭಾಗ, ಬೆನ್ನ ಹಿಂದೆ

ಕಟ್ಟೆ = ಕಟ್ಟಲೆ - ವಾಯಿದೆ, ಆಯುಸ್ಸಿನ ಮಿತಿ.

ಮೀ = ಜಳಕ (ಸ್ನಾನ) ಮಾಡು

ಕಟ್ಟಕಡೆಯ ದಿವಸ ತುಂಬು = ಆಯುಷ್ಯ ಮುಗಿ

Classification: Keerthane

Ankita: purandara vittala

Location: NA

Category: vidhi chintane, Aartha Bhava, virakti,

Sub-Category: yama, daya, chinte, Krishna, mana, hagalu, irulu, oota, maduve, bangara, rokka, emme, marana, jiva, atma, mane, hendati, patni, maga, putra, baduku, halu, habba, upanayana, nage, aduge,

Pravachana: NA

Explanation: NA